

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ನಮ್ನಾಱ್ವಾರ್ ಆರುಳಿಚ್ಚೆಯ್  
|| ಶಾವೇರ್ ತವನೆಯ್ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕರ್

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## ॥ ಶಾವೇ ತವನೇಱಿ ॥

ಆಱ್‌ವಾರ್ ತಾಂ ಪೆಱ ಕ್ಕರುದಿಯ ಬಕ್ತಿ ಪಲಿತ್ತಮೈಯೈ ಅರುಳಿ ಚ್ಚೆಯ್ದಲ್

‡ ಶಾವೇ ತವನೇಱಿಕ್ಕು \* ತ್ತಾವೋದರ್ ತಾಳಳ್ \*  
ಕಾರ್ವೇಗ ವಣ್ಣ \* ಕಮಲ ನಯನತ್ತ \*  
ನೀರ್ ವಾನಂ ಮಣ್ಣಿರಿ ಕಾಲಾಯ್ \* ನಿನ್ನನೇಮಿಯಾರ್ \*  
ಪೇರ್ ವಾನವರ್ಗಳ್ \* ಪಿದಱ್ಱುಂ ಪೆರುಮೈಯನೇ (೧)

ಪೆರುಮೈಯನೇ ವಾನತ್ತಿಮೈಯೋಕ್ಕುಂ \* ಕಾಂಡಱ್ -  
ಕರುಮೈಯನೇ \* ಆಗತ್ತಣೈಯಾದಾಕ್ಕುಂ \* ಎನ್ನುಂ  
ತಿರು ಮೆಯ್ ಉಱೈಗಿನ್ನ \* ಶೆಂಗಣ್ ಮಾಲ್ \* ನಾಳುಂ  
ಇರುಮೈ ವಿನೈ ಕಡಿಂದು \* ಇಂಗೈನ್ನೈ ಆಱ್ಱಿನ್ನಾನೇ (೨)

ಆಱ್ಱಿನ್ನಾ ಆಱೈಯಾರ್ \* ಆರಾಲ್ ಕುಱೈಪ್ಪಡೈಯಂ \*  
ಮೀಱ್ಱಿನ್ನದಿಲ್ಲೈ \* ಪ್ಪಿಱವಿ ತ್ತುಯರ್ ಕಡಿಂದೋಂ \*  
ವಾಳ್ ಕೆಂದೈ ಒಣ್ಣಣ್ \* ಮಡ ಪ್ಪಿನ್ನೈ ತ್ತ ಕೇಳ್ಳ \*  
ತಾಳ್ ಕಂಡು ಕೊಂಡು \* ಎರ್ ತಲೈಮೇಲ್ ಪುನೈಂದೇನೇ (೩)

ತಲೈಮೇಲ್ ಪುನೈಂದೇ \* ಶರಣಂಗಳ್ \* ಆಲಿ  
ಇಲೈಮೇಲ್ ತುಯಿನ್ನಾ \* ಇಮೈಯೋರ್ ವಣಂ \*  
ಮಲೈಮೇಲ್ ತಾರ್ ನಿನ್ನು \* ಎರ್ ಮನತ್ತುಳ್ ಇರುಂದಾನೈ \*  
ನಿಲೈ ಪೇರ್ಕ್ಕಲ್ ಆಗಾಮೈ \* ನಿಚ್ಚಿತ್ತಿರುಂದೇನೇ (೪)

**Attention:** Please note that the letters ಱಿ and ಱಿ denote  $\mu$  and  $\eta$  respectively, in Tamil. Also note that ಱ್ಱಿ sounds almost like ಱ್ಱಿ, ಱ್ಱಿ like ಱ್ಱಿ, and so on. The consonant-cluster ನ್ಱ is pronounced somewhere between ನ್ಱ and ನ್ಱ್ಱ. It is, however, colloquially acceptable to pronounce the clusters ಱ್ಱ and ನ್ಱ್ಱ as ತ್ತ and ನ್ಱ, respectively.

ನಿಚ್ಚಿತ್ತಿರುಂದೇ \* ಎನ್ ನೆಂಜಂ ಕಳಿಯಾಮೈ \*  
 ಕೈ ಚ್ಚಕ್ಕರತ್ತಣ್ಣಲ್ \* ಕಳ್ಳಂ ಪೆರಿದುದೈಯೇ \*  
 ಮೆಚ್ಚಪ್ಪಡಾನ್ ಪಿಱಕ್ಕು \* ಮೆಯ್ಪೋಲುಂ ಪೊಯ್ ವಲ್ಲ \*  
 ನಚ್ಚಪ್ಪಡುಂ ನಮಕ್ಕು \* ನಾಗ ತ್ತಣೈಯಾನೇ (೫)

ನಾಗತ್ತಣೈಯಾನೈ \* ನಾಳೋಱುಂ ಇಾನತ್ತಾಲ್ \*  
 ಆಗತ್ತಣೈಪ್ಪಾಕ್ಕು \* ಅರುಳೈಯ್ಯುಂ ಅಮ್ಮಾನೈ \*  
 ಮಾಗತ್ತಿಳ ಮದಿಯಂ \* ಶೇರುಂ ಶಡೈಯಾನೈ \*  
 ಪಾಗತ್ತು ವೈತ್ತಾನ್ ತನ್ \* ಪಾದಂ ಪಣಂದೇನೇ (೬)

ಪಣಿ ನೆಂಜೇ ! ನಾಳುಂ \* ಪರಮ ಪರಮ್ಬರನೈ \*  
 ಪಿಣಿ ಒನ್ನುಂ ಶಾರಾ \* ಪಿಱವಿ ಕೆಡುತ್ತಾಳುಂ \*  
 ಮಣಿ ನಿನ್ನ ಶೋದಿ \* ಮದುಶೂದನ್ ಎನ್ನಮ್ಮಾನ್ \*  
 ಅಣಿ ನಿನ್ನ ಶೆವ್ಬೋ \* ಅಡಲ್ ಆಳಿಯಾನೇ (೭)

ಆಳಿಯಾನ್ ಆಳಿ \* ಅಮರಕ್ಕುಂ ಅಪ್ಪಾಲಾನ್ \*  
 ಊಳಿಯಾನ್ ಊಳಿ ಪಡೈತ್ತಾನ್ \* ನಿರೈ ಮೇಯ್ ತ್ತಾನ್ \*  
 ಪಾಳಿಯನ್ ತೋಳಾಲ್ \* ವರೈ ಎಡುತ್ತಾನ್ ಪಾದಂಗಳ್ \*  
 ವಾಳಿ ಎನ್ ನೆಂಜೇ ! \* ಮಱವಾದು ವಾಳಿ ಕಂಡಾಯ್ (೮)

ಕಂಡೇ ಕಮಲ ಮಲರ್ ಪ್ಪಾದಂ \* ಕಾಂಡಲುಮೇ \*  
 ವಿಂಡೇ ಒಳಿಂದ \* ವಿನೈಯಾಯಿನ ಎಲ್ಲಾಂ \*  
 ತೊಂಡೇ ಶೆಯ್ದು \* ಎನ್ನುಂ ತೊಱುದು ವಳಿಯೊಱುಗ \*  
 ಪಂಡೇ ಪರಮನ್ ಪಣಿತ್ತ \* ಪಣಿವಗೈಯೇ (೯)

ವಗೈಯಾಲ್ ಮನಂ ಒನ್ನಿ \* ಮಾದವನೈ \* ನಾಳುಂ  
 ಪುಗೈಯಾಲ್ ವಿಳಕ್ಕಾಲ್ \* ಪುದು ಮಲರಾಲ್ ನೀರಾಲ್ \*  
 ತಿಶೈದೋಱಮರರ್ಗಳ್ \* ಶೆನ್ನಿಱೈಂಜ ನಿನ್ನ \*  
 ತಗೈಯಾನ್ ಶರಣಂ \* ತಮರ್ಗಡ್ಡೋರ್ ಪಱ್ಪೇ (೧೦)

‡ ಪಱ್ಪೆನ್ನು ಪಱ್ಪಿ \* ಪ್ಪರಮ ಪರಮ್ಬರನೈ \*  
 ಮಲ್ ತಿಣ್ಣೋಳ್ ಮಾಲೈ \* ವಱುದಿ ವಳನಾಡನ್ \*

ಶೋಲ್ ತೋಡೈಯಂದಾದಿ \* ಓರ್ ಆಯಿರತ್ತುಳ್ ಇಪ್ಪತ್ತುಂ \*  
ಕಱ್ಱಾಕ್ಕೋರ್ ಪಱ್ಱಾಗುಂ \* ಕಣ್ಣ ಕಱಲ್ ಇಣೈಯೇ (೧೧)

|| ನಮ್ಮಾಱ್ವಾರ್ ತಿರುವಡಿಗಳೇ ಶರಣಂ ||